

## **BRUHAT BANGALORE MAHANAGARA PALIKE**

### **Medical Officer of Health (MC Unit) Publication under Section 4 of the Right to Information Act, 2005**

#### **1. Medical Officer of Health (MC Unit) Programmes and Duties**

a) **Name of the Office:** Medical Officer of the Health (MC Unit)  
Bruhath Bangalore Mahanagar Palike  
Dasappa Maternity Home Compound  
S.J.P Road Bangalore -02  
Phone No 22975858

b) **Organization :** Commissioner  
Health Officer  
Medical Officer of Health (MC) Unit  
Senior Biologist  
Manager.

**Senior Health Inspector:** F.D.A, S.D.A., Drivers, Junior Health Inspector,  
Cleaners, Insect Collectors, 4th Grade Employer & ALO Workers.

#### **2. Powers and Duties of the Officers and Staffs**

a) **Medical Officer of Health (MC) Unit :** In Bruhat Bangalore Mahanagara Palike Jurisdiction he has to supervise Operational Staff working under range MOH's regarding Mosquito Control activities like Spraying, Fogging Power Spray ,Biological Control Methods, ALO works, Entomological Studies. He as to Maintain Service book's of ALO/MC Gang mans and Office Staffs, Salaries and to grant financial facilities from time to time. After Solving the Public grievances, he has to send same by way of reports to the Higher Officer time to time, and follow all order of the Officer and Higher Officer as per the K.M.C Act and K.C.S. Rules.

b) **Senior Biologist :** He has to allot the Insect Collectors work and he will select the Fixed collecting stations for the collection of adult mosquitoes in the breeding sites. He will give surprise visits to the fixed stations & cross check the insect collector's Work frequently.

- He will records the data of the entomological work done by insect collectors.
- He will give more attention to the problematic areas and suggest solution to the problems after studying the area to the operational staff.
- He will visit malaria, Dengue positive houses and investigate the case and arrange for the source reduction and mosquito control by spraying, fogging etc.
- He will compile monthly technical report & submit the same to the concerned higher authorities in time.
- He will supervise ALO/MC (Gang man)/ Insects collectors work regularly.

#### **c) Senior Health Inspector**

As per instruction of the Medical Officer of health (MC) and Senior Biologist, he has to follow orders, maintain Junior Health Inspector. He should spot out the undetected breeding places and inform without delay to the programme officer as well as Head Gang man working under him to getting these treated. He will be responsible for the proper out put of work of the staff working under him.

**d) Junior Health Inspector**

As per the Instructions of the Medical Officer of Health (MC) and Senior Health Inspector, he has to look after of A.L.O, and maintain the cleaning programmes within his range of work. Taking attendance of ALO workers at 6.30 and 10.30 am in the morning and at 1.30 pm in the afternoon, He will ensure that the Head Gang Man and Gang man, A.L.O's do a full days work and all breeding places are thoroughly treated

**e) Manager** - Maintenance of establishment, Clerical Staff, Salaries etc.,

**f) FDA** - To look after establishment.

**g) Second Division Assistant**

He has to maintain the salary of the ALO workers, service records, receipt book, cash book, salary of the staffs and other works relating to the office. As per the instructions of the Medical Officer of the Health he has to carryout the works.

**h) Typist:** Taking notes from the officers and make the official letters, reports, etc.,

**i) Drivers:** According to the Programme \_he has to take Officer /visiting Officers to the areas where ALO /MC (gang mans)used to carry out the ALO work as per the Monthly Programme & take steps to maintain log book and keep vehicle in good condition

**j) Cleaners : To assist the drivers.**

**k) MC Gang man:** Application of larvicide's regularly under the guidance of Range Medical officers & Senior Health Inspector.

**l) ALO Workers:** They will keep the drains & water Collections free of vegetation under the guidance of Range Medical Officer's / Senior Health Inspectors / Head gang man

**m) 4<sup>th</sup> Grade Workers**

To do works showed by the office staffs and dispatch the tappals / letters of communication to the different departments. To keep clean the office, tables and chairs and guard the office as watchman.

**3. Guidelines in taking decisions in relating to maintenance and responsibility**

Inspect all relevant documents in respect of any matters and to obtain documents not only as the law but also by understanding the responsibilities specified in the K.M.C. Act and K.C.S. Rules in taking decisions about good services to the public and authority.

**4. Guidelines in taking decisions in relating to maintenance and responsibility**

Follow the instruction of the Commissioner, Senior Officers from time to time in addition to procedures as provided under the K.C.S.R. and K.M.C. Act.

5. -----

The Circulars passed in accordance with K.C.S.R, K.M.C. Act Higher Officers

6. **List of Documents possessed by the Department**

Stock book, attendance register,---bill book, proceedings, ---salary book,  
(Relating to office about the each things taken).

7. **Details about its procedures, organization or -----**

Procedures are formed under the K.M.C. Act accordingly and performing as per the suggestions of the higher officers. The members of the Palike themselves represents in these kinds of programmes though publics are not participated directly. They in addition to maintenance, consider the suggestions given to them in priority basis. Organizing a Ward Board consists of Ward members and conducting monthly meetings to discuss about the works relating to the public. To recognize a person who is concerned about the society, by naming him as "Clean Friend" and involving him in the cleaning programme and providing solutions to the public through Authority by recognizing their grievances.

8. -----

**Not applicable**

9. **Address of Communications of Officers of Health and staffs of**

(MC Unit) Range office:-

Sl No	Name &	Officer Address	Tele Phone No.
1	<b>Dr.DHARMENDAR, MOH</b>	M.O.H(MC) Dasappa Hospital Compound	22975858
2	<b>Srinivasa.M, Senior Biologist</b>	M.O.H(MC) Dasappa Hospital Compound	22975858
3	Puttamma, Manager	M.O.H(MC) Dasappa Hospital Compound	22975858
4	Hanumanthaa Gowda, Sr.H.I	M.O.H(MC) Dasappa Hospital Compound	22975858
6	Mari Gowda , Sr.H.I	M.O.H(MC) Dasappa Hospital Compound	22975858
7	Ramakrinsha , Sr.H.I	M.O.H(MC) Dasappa Hospital Compound	22975858
8	Somashekar .T.R, Sr.H.I	M.O.H(MC) Dasappa Hospital Compound	22975858
11	Puttarevanna.R, F.D.C	M.O.H(MC) Dasappa Hospital Compound	22975858
12	Balarajan .P, Jr.HI	M.O.H(MC) Dasappa Hospital Compound	22975858
13	Manishankar.A, Jr.HI	M.O.H(MC) Dasappa Hospital Compound	22975858
14	Muttaiah , Jr.HI	M.O.H(MC) Dasappa Hospital Compound	22975858
15	Siddaiah .D.S, Jr.HI	M.O.H(MC) Dasappa Hospital Compound	22975858
16	Venkatesh .B , Jr.HI	M.O.H(MC) Dasappa Hospital Compound	22975858
18	Sanjeeva murthy.M, S.D.C	M.O.H(MC) Dasappa Hospital Compound	22975858
20	Doddaiyah. H.N, Head gangman	M.O.H(MC) Dasappa Hospital Compound	22975858
21	Dorai .M, Head gangman	M.O.H(MC) Dasappa Hospital Compound	22975858
22	Gangadharappa, Head gangman	M.O.H(MC) Dasappa Hospital Compound	22975858
23	Hanumantha Rayappa , Head Gangman	M.O.H(MC) Dasappa Hospital Compound	22975858
24	Janaki Raman , Head Gangman	M.O.H(MC) Dasappa Hospital Compound	22975858
25	Kulushekaran .R, Head Gangman	M.O.H(MC) Dasappa Hospital Compound	22975858
26	Kumar.M, , Head Gangman	M.O.H(MC) Dasappa Hospital Compound	22975858
27	Maraiah.B , Head Gangman	M.O.H(MC) Dasappa Hospital Compound	22975858
28	Nagan.N, Head Gangman	M.O.H(MC) Dasappa Hospital Compound	22975858
29	NarishimhaMurthy, Head Gangman	M.O.H(MC) Dasappa Hospital Compound	22975858
30	Panduranga.B.G, Head Gangman	M.O.H(MC) Dasappa Hospital Compound	22975858
31	Pillappa.S.K. Head Gangman	M.O.H(MC) Dasappa Hospital Compound	22975858
32	Ranga Swamy, Head Gang man	M.O.H(MC) Dasappa Hospital Compound	22975858
33	Simon, Head Gang man	M.O.H(MC) Dasappa Hospital Compound	22975858
34	ThimmeGowda.B, Head Gang man	M.O.H(MC) Dasappa Hospital Compound	22975858
35	Venkata swamy, Head Gang man	M.O.H(MC) Dasappa Hospital Compound	22975858
36	YangamaRaju .M, Head Gang man	M.O.H(MC) Dasappa Hospital Compound	22975858
37	Babu.M, Inc.Collector	M.O.H(MC) Dasappa Hospital Compound	22975858
38	Dhanalakshmi, Class 4	M.O.H(MC) Dasappa Hospital Compound	22975858
39	Kumar.H, Class 4	M.O.H(MC) Dasappa Hospital Compound	22975858
40	Lakashamma, Class 4	M.O.H(MC) Dasappa Hospital Compound	22975858
41	Made Gowda, Class 4	M.O.H(MC) Dasappa Hospital Compound	22975858
43	SrinivasaMurthy, Class 4	M.O.H(MC) Dasappa Hospital Compound	22975858
44	Susai Mary, Class 4	M.O.H(MC) Dasappa Hospital Compound	22975858
45	MohanVelu .R, Class 4	M.O.H(MC) Dasappa Hospital Compound	22975858
46	Kumar Swamy.V.M, Lab.Tech	M.O.H(MC) Dasappa Hospital Compound	22975858

**10. Details of salaries receiving as per regulations by the Officers and Staffs:-**

<b>SL. NO</b>	<b>Name &amp; Designations</b>	<b>Basic Scale</b>	<b>Salary</b>
1	<b>Dr.DHARMENDAR,MOH(MC)</b>	<b>8000-13000</b>	<b>9060-00</b>
2	<b>Srinivasa.M, Senior Biologist</b>	<b>5700-10620</b>	<b>5700-00</b>
3	Puttamma, Manager	8825-16000	6900-00
4	Hanumantha Gowda, Sr.H.I	8825-16000	13350-00
5	C.O.Jagadish, Sr.H.I	8825-16000	8625-00
6	Mari Gowda , Sr.H.I	8825-16000	13000-00
8	Somashekar .T.R, Sr.H.I	8825-16000	14050-00
11	Puttarevanna.R, F.D.C	7275-13350	9500-00
12	Balarajan .P, Jr.HI	7275-13350	9050-00
13	Manishankar.A, Jr.HI	7275-13350	8000-00
14	Muttaiah , Jr.HI	7275-13350	7800-00
15	Siddaiah .D.S, Jr.HI	7275-13350	10250-00
16	Venkatesh .B , Jr.HI	7275-13350	11700-00
18	Sanjeeva murthy.M, S.D.C	5800-10500	6375-00
21	Dorai .M, Head gangman	5200-8200	7450-00
22	Gangadharappa, Head gangman	5200-8200	8800-00
23	Hanumantha Rayappa , Head Gangman	5200-8200	8800-00
24	Janaki Raman , Head Gangman	5200-8200	8800-00
25	Kulushekaran .R, Head Gangman	5200-8200	8800-00
26	Kumar.M , Head Gangman	5200-8200	8200-00
27	Maraiah.B , Head Gan gman	5200-8200	8200-00
28	Nagan.N, Head Gangman	5200-8200	8800-00
29	NarishimhaMurthy, Head Gangman	5200-8200	8800-00
30	Panduranga.B.G, Head Gangman	5200-8200	8800-00
31	Pillappa.S.K. Head Gangman	5200-8200	8800-00
32	Ranga Swamy, Head Gang man	5200-8200	8800-00
33	Simon, Head Gang man	5200-8200	8800-00
34	ThimmeGowda.B, Head Gang man	5200-8200	8800-00
36	YangamaRaju .M, Head Gang man	5200-8200	8800-00
37	Babu.M, Inc.Collector	5500-9500	9275-00
38	Dhanalakshmi, Class 4	4800-7275	5300-00
39	Kumar.H, Class 4	4800-7275	5200-00
40	Lakashamma, Class 4	5500-9500	6650-00
41	Made Gowda, Class 4	5500-9500	5500-00
42	Shivananjappa,Class 4	5500-9500	6650-00
44	Susai Mary, Class 4	5500-9500	7800-00
45	MohanVelu .R, Class 4	5500-9500	6000-00
46	Kumar Swamy.V.M, Lab.Tech	8825-16000	14400-00

**11. Details of the fixed grant in the Audit Report for Year 2005-06**

In formation not available in the office.

12. Details relating to the procedures followed relating to the programmes conducted from donations and the beneficiaries from such programmes, including the amount distributed.

Information not available in the office.

13. Details about the exemptions, permission letters or person who obtained permission letter under it.

14. -----

Information not available in the office.

15. Details available to the public in respect of the public library or vehicles used including the working timings.

**NO.**

16. Details of the public Information Officer, designations and others:

Dr.A.R.Prasanna, Medical Officer of Health, (MC) Unit B.B.M.P

17. Publication of the other information that could be followed and -----

**Action will be taken.**

## ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಅರೋಗ್ಯ ವೈದ್ಯಾಧಿಕಾರಿ(ಸೋಳಿ ನಿಯಂತ್ರಣ) ವಲಯ ಕಳೇರಿ  
ಮಾಹಿತಿ ಹಕ್ಕು ಕಾಯ್ದೆ 2005 ಸೆಕ್ಟ್‌ನ್ಂಂದೆ 4 ರ ಅನ್ವಯ ಪ್ರಕಟಣೆ

1. ಅರೋಗ್ಯ ವೈದ್ಯಾಧಿಕಾರಿ(ಸೋ.ನಿ) ವಿಭಾಗದ ಕಾರ್ಯಗಳು ಮತ್ತು ಕರ್ತವ್ಯಗಳು:-

ಕಳೇರಿಯ ಹೆಸರು :- ಅರೋಗ್ಯ ವೈದ್ಯಾಧಿಕಾರಿ(ಸೋ.ನಿ) ಕಳೇರಿ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ದಾಸಪ್ಪ ಆಸ್ತ್ರೀ ಕಾಂಪೌಂಡ್  
ಎನ್.ಜೆ.ಶಿ.ರಸ್ತೆ  
ಬೆಂಗಳೂರು -560002

ರಚನೆ :- ಆಯುಕ್ತರು

ಅರೋಗ್ಯಾಧಿಕಾರಿಗಳು

ಅರೋಗ್ಯ ವೈದ್ಯಾಧಿಕಾರಿ(ಸೋ.ನಿ)  
ಸೀನಿಯರ್ ಬಯಾಲಜಿಸ್ಟ್  
ವ್ಯವಸ್ಥಾಪಕರು.

ಹಿರಿಯ ಅರೋಗ್ಯ ಪರಿವೀಕ್ಷಕರು

ಪ್ರಥಮ ದಜೆ  
ಸಹಾಯಕರು

ದ್ವಿತೀಯ ದಜೆ  
ಸಹಾಯಕರು

ಚಾಲಕರು

ಕರಿಯ ಅರೋಗ್ಯ ಪರಿವೀಕ್ಷಕರು

ಶುಚಿಗಾರರು

4ನೇ ದಜೆ ನೆಕರರು

ಕಾರ್ಯಗಳು ಮತ್ತು ಕರ್ತವ್ಯಗಳು:-

ಅ) ಅರೋಗ್ಯ ವೈದ್ಯಾಧಿಕಾರಿಗಳು(ಸೋ.ನಿ):- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರೋಗ್ಯ ವೈದ್ಯಾಧಿಕಾರಿಗಳ ವಾಯ್ಪಿಯಲ್ಲಿ ಕೈಗೊಳ್ಳಲು ಸೋಳಿ ನಿಯಂತ್ರಣ ಕಾರ್ಯಕ್ರಮದ ಮಾರ್ಗದರ್ಶನ ಮತ್ತು ಮೇಲುಸ್ತವಾರಿ ಹಾಗೂ ಪರಿವೀಕ್ಷಣೆ ಅಂದರೆ ಕೆಟ್ಟಿನಾಶಕ ಸಿಂಪಡಿಸುವಿಕೆ, ಧೂಮೀಕರಣ, ಪವರ್ ಸ್ಟೇ, ಜ್ಯೋತಿಕ ನಿಯಂತ್ರಣ, ಎ.ಎಲ್.ಓ.ಬಿ.ಕಾರ್ಬ್, ಕೆಟ್ಟಿಶಾಸ್ತ್ರ ಅಧ್ಯಯನಗಳನ್ನು ಪರಿಶೀಲಿಸುವುದು. ಕಳೇರಿ ಸಿಬ್ಬಂದಿನಿಂದ ಸೇವಾಪ್ರಸ್ತರಕ್ಕಾಗಿ ನಿರ್ವಹಣೆ, ಬಿಂಬಿಕಾರ್ಯ, ಕಾರ್ಯಕ್ರಮ, ಕಾಲಾನುಕಾಲಕ್ಕೆ ಅಧಿಕ ಸೌಲಭ್ಯಗಳನ್ನು ಮಂಜೂರು ಮಾಡುವುದು. ಕಾಲಾನುಕಾಲಕ್ಕೆ ಸಾರ್ವಜನಿಕರ ದೂರುಗಳನ್ನು ನಿರ್ವಾರಿಸಿ ಪರದಿಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸುವುದು ಕರ್ತವ್ಯವಾಗಿರುತ್ತದೆ.

ಆರೋಗ್ಯ ವೈದ್ಯಾಧಿಕಾರಿ(ಸೊ.ನಿ) ಕಳೇರಿಯ ಸಂಪರ್ಕ ಮೇಲ್ಮೈಕಾರಣ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರುಗಳ ಮೇಲ್ಮೈಕಾರಣ ಮತ್ತು ನಿಯಂತ್ರಣ ಕೆ.ಎಂ.ಸಿ ಕಾರ್ಯ ಹಾಗೂ ಕೆ.ಸಿ.ಎಸ್.ಆರ್ ನಲ್ಲಿ ಪ್ರದರ್ಶನವಾದ ಎಲ್ಲಾ ಅಧಿಕಾರಿಗಳು, ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯ ನಿರ್ವಹಿಸುವುದು.

#### **ಅ) ಹಿರಿಯ ಜೀವ ಶಾಸ್ತ್ರಜ್ಞರು:-**

- ಇವರು ಕೇಟೆ ಸಂಗ್ರಹ ಕಾರರಿಗೆ ವಯಸ್ಸು ಸೊಳ್ಳಿ ನಿಯಂತ್ರಣದ ನಿಗದಿತ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು.
- ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕೇಟೆ ಸಂಗ್ರಹಕಾರರ ಕೆಲಸ ಕಾರ್ಯಗಳನ್ನು ವಿಳುಸುವುದು.
- ಪ್ರತಿ ನಿತ್ಯ ಕೇಟೆ ಸಂಗ್ರಹಕಾರರ ದಾಖಾಲಾತಿಗಳನ್ನು ಪರಿಶೀಲಿಸುವುದು.
- ಅತಿ ಹೆಚ್ಚಾದ ಸೊಳ್ಳಿಗಳ ಪ್ರದೇಶವನ್ನು ವಿಳುಸಿದ ನಂತರ ಸೊಳ್ಳಿಗಳ ಅಧ್ಯಯನ ನಡೆಸುವುದು.
- ಮರೆರಿಯಾ, ಮತ್ತು ಡೆಂಗೂ ರೋಗ ವರದಿಯಾಗಿರುವ ಮನೆಗಳಿಗೆ ಮತ್ತು ಮನೆಗಳ ನುತ್ತಾ ಮುತ್ತಾ ಜೈವಧಿ ಸಿಂಪಡಣೆ ಮತ್ತು ಧೂಮೀಕರಣ ಮಾಡುವುದಕ್ಕೆ ಆಗ್ರಹ ಮಾಡುವರು.
- ಮಾಸಿಕ ತಾಂತ್ರಿಕ ವರದಿಯನ್ನು ಮೇಲು ಅಧಿಕಾರಿಯವರಿಗೆ ವರದಿಯನ್ನು ಪ್ರತಿ ತಿಂಗಳು ಸಲ್ಲಿಸುತ್ತಾರೆ.
- ಪ್ರತಿ ನಿತ್ಯ ಎ.ಎಲ್.ಎ/ ಎಂ.ಸಿ ಗ್ರಾಂಗ್ ಮ್ಯಾನ್‌ಗಳು ಮತ್ತು ಕೇಟೆ ಸಂಗ್ರಹಕಾರರ ಕೆಲಸದ ಮೇಲೆ ನಿಗಾವಹಿಸುವರು.

#### **ಇ) ಹಿರಿಯ ಅರೋಗ್ಯ ಪರಿವೀಕ್ಷಕರು :-**

ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಜೀವಶಾಸ್ತ್ರಜ್ಞರು ಸೂಚಿಸಿದಂತೆ ಸೊಳ್ಳಿ ಉತ್ಪತ್ತಿ ತಾಣ ಗುರುತಿಸಿ ತಡವಾಗದಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಕೇಟೆ ನಾಶಕ ಸಿಂಪಡಣೆಯಾಗುವಂತೆ ನೋಡಿ ಕೊಳ್ಳುವುದು. ಹಾಗೂ ತನ್ನ ಅಧಿನಿರ್ದಲ್ಲಿ ನಿರ್ವಹಿಸುವ ಕಿ.ಆ.ಪ ಮತ್ತು ಇತರೆ ಸಿಬ್ಬಂದಿಗಳ ಕಾರ್ಯ ಲೋಪವಾದಲ್ಲಿ ಇವರನ್ನು ಹೊಣೆಗಾರನ್ನಾಗಿ ಮಾಡಲಾಗುವುದು

#### **ಈ) ಕಿರಿಯ ಅರೋಗ್ಯ ಪರಿವೀಕ್ಷಕರು :-**

ಆ.ಪ್ರೆ(ಸೊ.ನಿ) ಮತ್ತು ಹಿ.ಆ.ಪ ರವರ ಸೂಚನೆ ಆದೇಶಗಳನ್ನು ಪಾಲಿಸುವುದು. ಎ.ಎಲ್.ಎ ಗ್ರಾಂಗ್ ಮ್ಯಾನ್ ಮೇಲ್ಮೈಕಾರಣ, ತಮ್ಮ ವಾರ್ಡ್‌ನಿಗೆ ಸಂಬಂಧಪಟ್ಟ ಸ್ವಚ್ಚತಾ ಕಾರ್ಯದ ನಿರ್ವಹಣೆ.ಎಲ್.ಎ ಗ್ರಾಂಗ್ ಮ್ಯಾನ್ ಹಾಜರಾತಿಯನ್ನು ಬೆಳಿಗ್ಗೆ 6-30 ಮತ್ತು 10-30 ಮತ್ತು ಮಧ್ಯಾಹ್ನ 1-30ಕ್ಕೆ ತೆಗೆದುಹೊಳ್ಳುವುದು. ಎ.ಎಲ್.ಎ ಗ್ರಾಂಗ್ ಮ್ಯಾನ್ ಸಂಬಂಧಪಟ್ಟ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತಂತೆ ಗಮನ ಹರಿಸುವುದು. ಸಾರ್ವಜನಿಕರ ದೂರುಗಳನ್ನು ನಿರಾರಿಸುವುದು.

**ಉ) ವ್ಯವಸ್ಥಾಪಕರು :-** ಕಳೇರಿಯ ಸಿಬ್ಬಂದಿಗಳ ಮೇಲ್ಮೈಕಾರಣೆಯ ಉಸ್ತುವಾರಿ ನೋಡಿಕೊಳ್ಳುವುದು.

**ಉಂದಿರು ದಜ್ಞ ಗುರುತ್ವಾರ್ಥ : -** ಕಳೇರಿ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವುದು.

#### **ಇ) ವ್ಯಾಪಕ ದಜ್ಞ ಗುರುತ್ವಾರ್ಥ : -**

ಎ.ಎಲ್.ಎ ಗ್ರಾಂಗ್ ಮ್ಯಾನ್ ಬಟ್ಟವಾಡೆ, ಸೇವಾಮನ್ತರಕರ್ಗಳ ನಿರ್ವಹಣೆ, ರಸೀದಿ ಮನುಕ ನಿರ್ವಹಣೆ, ನಗದು ಮನುಕ ನಿರ್ವಹಣೆ, ಸಿಬ್ಬಂದಿ ವರ್ಗದವರ ಬಟ್ಟವಾಡೆ, ಕಳೇರಿಗೆ ಸಂಬಂಧಪಟ್ಟ ಇತರೆ ಕೆಲಸ ಕಾರ್ಯಗಳ ನಿರ್ವಹಣೆ. ಆರೋಗ್ಯ ವೈದ್ಯಾಧಿಕಾರಿಗಳು ಸೂಚಿಸುವಂತಹ ಕಾರ್ಯಗಳ ನಿರ್ವಹಣೆ.

**ಈ) ಬೆಳೆಜ್ಞಾನಾರ್ಥ :** ಅಧಿಕಾರಿಗಳು ಸೂಚಿಸಿದ ಪತ್ರಗಳು, ಕಳೇರಿ ಕಡತಗಳನ್ನು ಟೈಪ್ ಮಾಡುವುದು

ಇತರೆ ಟಿಪ್ಪಣಿಗಳನ್ನು ಸಿದ್ಧಪಡಿಸುವುದು.

- ಎ) ಚಾಲಕರು : - ನದರಿಯವರು ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕಾರ್ಯ ಅಧ್ಯಯನ ಮಾಡಲು ಅಧಿಕಾರಿಗಳನ್ನು ಕರೆದುಕೊಂಡು ಹೋಗುವುದು ಹಾಗೂ ವಾಹನದ ಗುಣಮಟ್ಟ ಕಾಪಾಡಿಕೊಳ್ಳುವುದು.
- ಬ) ಶಂಕಿಗಾರರು : - ಚಾಲಕರುಗಳಿಗೆ ಸಹಾಯಕರಾಗಿರುವುದು.

## ಒ) ಎ.ಎಲ್.ಎ ಗ್ರಾಂ ಮ್ಯಾನ್ : -

ಪ್ರತಿ ನಿತ್ಯ ತಮಗೆ ವಹಿಸಲಾದ ಭಾಕ್ರಿಗಳಲ್ಲಿ ಸ್ವಚ್ಚತಾ ಕಾರ್ಯವನ್ನು ನಿರ್ವಹಣೆ ಮಾಡುವುದು. ದೂಡ್ಕ ಮೋರಿಗಳಲ್ಲಿ ಕನಗಳನ್ನು ಮೇಲೆತ್ತುವುದು ಹಾಗೂ ಮೋರಿ ನೀರನ್ನು ಸರಾಗವಾಗಿ ಹೋಗಲು ಅನುಕೂಲ ಮಾಡುವುದು. ಕಿ.ಆ.ಪ ಹಿ.ಆ.ಪ ಮತ್ತು ಆ.ವೈ(ಸೋ.ನಿ) ರವರ ಸೂಚನೆ ಸಲಹೆ ಮತ್ತು ಆದೇಶದಂತೆ ಕಾರ್ಯ ನಿರ್ವಹಿಸುತ್ತಿರುವುದು. ಸಾರ್ವಜನಿಕರು ಸ್ಥಳದಲ್ಲಿ ತಿಳಿಸುವ ದೂರಗಳನ್ನು ನಿರಾರಿಸುವುದು.

## ಓ) ನಾಲ್ಕನೇ ದಜ್ಞ ನೌಕರರು : -

ಕಣ್ಣೇರಿ ಸಿಬ್ಬಂಧಿ ವರ್ಗದವರು ಸೂಚಿಸುವ ಕೆಲಸ ಕಾರ್ಯಗಳನ್ನು ಮಾಡುವುದು. ಟಿಪಾಲುಗಳನ್ನು ವಿವಿಧ ಕಣ್ಣೇರಿಗಳಿಗೆ ವಿಲೇವಾರಿ ಮಾಡುವುದು. ಕಣ್ಣೇರಿಯನ್ನು ಮೇಜು ಹೆಚ್ಚಿಗಳನ್ನು ಸ್ವಚ್ಚವಾಗಿಸ್ತೊಳ್ಳುವುದು. ಕಣ್ಣೇರಿಯನ್ನು ಕಾವಲು ಕಾಯುವುದು.

## 3. ಮೇಲ್ಮೈಚಾರಣೆ ಮತ್ತು ಜವಾಬ್ದಾರಿಗಳನ್ನೆಲ್ಲಾಜ್ಞೋಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸು ಮಾನದಂಡಗಳು : -

ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಅವಶ್ಯಕತೆ ಇರುವ ಎಲ್ಲಾ ದಾಖಲಾತಿಗಳನ್ನು ಮರಿಶೀಲನೆ ಮಾಡಿ ಮತ್ತು ದಾಖಲಾತಿಗಳನ್ನು ಪಡೆದು ಕಾನೂನಿನ ಚೌಕಟ್ಟಿನಲ್ಲಿ ಅಲ್ಲದೆ ಕೆ.ಎಂ.ಸಿ ಕೆ.ಸಿ.ಎನ್.ಆರ್ ನಿಯಾಮವಲ್ಲಿ ಪ್ರಕಾರ ನೀಡಲಾಗಿರುವ ಜವಾಬ್ದಾರಿಗಳನ್ನು ಅರಿತುಕೊಂಡು ಸಾರ್ವಜನಿಕರಿಗೆ ಮತ್ತು ಸಂಸ್ಥೆಗೆ ಉತ್ತಮ ಸೇವೆ ನೀಡುವಲ್ಲಿ ತೀರ್ಮಾನ ಕೈಗೊಳ್ಳುವ ಕ್ರಮವನ್ನು ಅನುಸರಿಸಲಾಗುವುದು.

## 4. ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು : -

ಕೆ.ಸಿ.ಎನ್.ಆರ್ ಮತ್ತು ಕೆ.ಎಂ.ಸಿ ಕಾಯ್ದೆಯಡಿಯಲ್ಲಿ ನಿಗದಿಪಡಿಸುವ ಮಾನದಂಡಗಳು ಹಾಗೂ ಮಾನ್ಯ ಆಯುಕ್ತರು, ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುತ್ತದೆ.

## 5. ಅದರ ಕಾರ್ಯವನ್ನು ನೀರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣಾರ್ಥಿರುವ ಅಥವಾ ಅದರ ಉದ್ದೇಶಿಗಳು ಬಳಸುವ ವಿನಿಯಮನಗಳು, ಅನುಸೂಚಿಗಳು, ಕೃಪಿಡಿಗಳು ಮತ್ತು ದಾಖಲೆಗಳು : -

ಕೆ.ಸಿ.ಎನ್.ಆರ್ ಕೆ.ಎಂ.ಸಿ ಮತ್ತು ಮೇಲಾಧಿಕಾರಿಗಳ ಸುತ್ತೂಲೆಗಳು.

## 6. ಇಲಾಖೆ ಹೊಂದಿರುವ ದಸ್ತಾವೇಚಗಳ ಪಟ್ಟಿ : -

ಸಾಕ್ಷಿ ಮನುಕ, ಹಾಜರಾತಿ ಮನುಕ, ಸಾದಿಲ್ಲಾರ ಬಿಲ್ಲಿನ ವಿಷಯವಹಿಗಳು, ಕಿರ್ದಿಮನುಕ, ಬಟವಾಡೆ ಮನುಕ,(ಕಣ್ಣೇರಿಗೆ ಸಂಬಂಧಪಟ್ಟಂತೆ ಪಡೆಯಲಾಗುವ ಪ್ರತಿವಸ್ತುಗಳನ್ನು ಲೇಖ್ಯಾಕ್ಷೆ ತೆಗೆದುಹೊಳ್ಳುವುದು)

## 7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಂಜಸಿನಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂತೆ ಯಾವುದೇ ವ್ಯವಸ್ಥೆಯ ವಿವರಗಳು : -

ಕೆ.ಎಂ.ಸಿ ಕಾರ್ಯೇಯ ಅನ್ವಯ ಕಾರ್ಯನೀತಿ ರಚನೆ ಯಾಗಿದ್ದು, ಅದರಂತೆ ಹಾಗೂ ಮೇಲಾಧಿಕಾರಿಗಳ ಸೂಚನೆ ನಲಹೆಗಳಂತೆ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಗಳಲ್ಲಿ ಸಾರ್ವಜನಿಕರೇ ನೇರವಾಗಿ ಭಾಗವರಿಸದೇ ಇದ್ದರೂ ಇವರ ಪರವಾಗಿ ನಗರ ಪಾಲಿಕೆ ಸದಸ್ಯರುಗಳು ಕಾರ್ಯನಿರ್ವಹಿಸುತ್ತಾರೆ. ಇವರುಗಳು ಮೇಲ್ಮೈಚಾರಣೆ ಮಾಡುವುದರ ಜೊತೆಗೆ ಸಲಹೆ ಸೂಚನೆಗಳನ್ನು ಸಹ ನೀಡುತ್ತಿದ್ದು, ಅದರಂತೆ ಅಡ್ಯತೆಯ ಮೇರೆಗೆ ಗಣನೆಗೆ ತೆಗೆದು ಕೊಳ್ಳಲಾಗುತ್ತದೆ.

ವಾಡ್‌ ಮಟ್ಟದಲ್ಲಿ ವಾಡ್‌ ಕಮಿಟಿ ಸದಸ್ಯರುಗಳನ್ನು ನೇಮುಕ ಮಾಡಲಾಗಿದ್ದು, ಪ್ರತಿ ಮಾಹ ಸಭೆಯನ್ನು ಏರ್‌ಡಿಸಿನ ಸಾರ್ವಜನಿಕರ ಕೆಲಸ ಕಾರ್ಯಗಳ ಬಗ್ಗೆ ಸಮಲೋಚನೆ ಮಾಡಲಾಗುತ್ತಿದೆ. ಅಲ್ಲದೆ ಸಾಮಾಜಿಕ ಕಳೆಕಳಿ ಹೊಂದಿರುವ ಉತ್ತಮ ವ್ಯಕ್ತಿಗಳನ್ನು ಗುರುತಿಸಿ, ಶುಚಿಮಿಶ್ರಿತೆಂಬ ಹೆಸರನ್ನು ನೀಡಿ ಅವರುಗಳು ಸಹ ಸ್ವಚ್ಚತಾ ಕಾರ್ಯಗಳನ್ನು ಮೇಲ್ಮೈಚಾರಣೆ ಮಾಡುವಂತೆ ಹಾಗೂ ಸಾರ್ವಜನಿಕರ ಕುಂಡು ಕೊರತೆಗಳನ್ನು ಗುರುತಿಸಿ ಸಂಸ್ಥೆಯ ಮೂಳೆನ ಬಗೆಹರಿಸುವ ಕುರಿತಂತೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿಯಾಗಿ ಸಂಸ್ಥೆಯನೌಕರರುಗಳಿಲ್ಲದೆ ಸಾರ್ವಜನಿಕರ ಸಹಾಯ ದೊಂದಿಗೆ ಉತ್ತಮ ರೀತಿಯಲ್ಲಿ ಆರೋಗ್ಯ ಇಲಾಖೆ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತದೆ.

8. ಮುಂಡಿಗಳು, ಮರಿಪತ್ತುಗಳು, ಸಮಿತಿಗಳು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇವರು ಅಥವಾ ಹೆಚ್ಚು ವ್ಯಕ್ತಿಗಳನೊಳಗೊಂಡ ಮುಂಡಿಗಳ ಪರಿಪತ್ತುಗಳ ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರೊಂದಿಗೆ ಮುಕ್ತಾಯವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುವುದರ ವಿವರ ಪಟ್ಟಿ :-

ಅನ್ವಯಿಸುವುದಿಲ್ಲ:-

9. ಅರೋಗ್ಯ ವೈದ್ಯಾರ್ಥಿಕಾರಿ(ಸೊ.ನಿ) ಪಲಯದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ಧೀಕಿಕ:—

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಣ್ಣೀರಿಯ ವಿಳಾಸ	ದೂರವಾಳ ಸಂಖ್ಯೆ
1	ಡಾ.ಧರ್ಮೇಂದ್ರ ಆ.ಪ್ರೇ(ಸೊ.ನಿ)	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
2	ಶ್ರೀನಿವಾಸ.ಎಂ, ಸೇನಿಯರ್ ಬಯಾಲಜಿಸ್ಟ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
3	ಪುಟ್ಟಮೃತ, ಮ್ಯಾನೇಜರ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
4	ಹನುಮಂತ ಗೌಡ, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
6	ಮರಿಗೌಡ, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
8	ಸೋಮಶೇವರ್.ಟೀ.ಆರ್, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
11	ಪುಟ್ಟವಿರಣ್ಣ.ಆರ್.ಪ್ರದನ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
12	ಬಾಲರಾಜನ್.ಪಿ ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
13	ಮಣಿಶಂಕರ್.ಎ, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
14	ಮುತ್ತಯ್ಯ, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
15	ಸಿದ್ದಯ್ಯ.ಡಿ.ಎನ್, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
16	ವೆಂಕಟೇಶ್.ಬಿ, ಕಿ.ಅ.ಪ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
18	ಸಂಜೀವ್ ಮೂರ್ತಿ.ಎಂ, ಎನ್.ಡಿ.ಸಿ	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
20	ದೂಡ್ಯಾಯ್.ಹೆಚ್.ಎನ್, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
21	ದೂರ್ಮಾ.ಎಂ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
22	ಗಂಗಾಧರಪ್ಪ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
23	ಹನುಮಂತರಾಯಪ್ಪ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
24	ಜಾನಕಿರಾಮ್, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
25	ಕುಲಶೇವರನ್.ಆರ್, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
26	ಕುಮಾರ್.ಎಂ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
27	ಮಾರಯ್ಯಾ.ಬಿ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
28	ನಾಗನ್.ಎನ್, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
29	ನರಸಿಂಹಮೂರ್ತಿ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
30	ಪಾಂಡುರಂಗ.ಬಿ.ಜಿ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
31	ಪಿಳಿಪ್ಪೆ.ಎನ್.ಕೆ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
32	ರಂಗಸ್ವಾಮಿ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
33	ಸ್ಯೇಮಾನ್, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
34	ತಿಮ್ಮೇಗೌಡ.ಬಿ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
36	ಯಂಗಮ್ ರಾಜು.ಎಂ, ಹೆಡ್.ಗ್ರಾಂಗ್ ಮ್ಯಾನ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
37	ಬಾಬು.ಎಂ, ಇನ್ ಸೆಕ್ಟ್ ಕಲೆಕ್ಟರ್	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
38	ಧನಲಕ್ಷ್ಮಿ, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
39	ಕುಮಾರ್.ಹೆಚ್, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
40	ಲಕ್ಷ್ಮಿ, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
41	ಮಾಡೇಗೌಡ, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
42	ಶಿವನಂಜಪ್ಪ, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
44	ಸುಸ್ಯೇ ಮೇರಿ, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
45	ಮೋಹನ್ ವೇಲು.ಆರ್, ನಾಲ್ಕನೆ ದಜ್ಞೆ ನೌಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
46	ಕುಮಾರ್ ಸ್ನಾಮಿ.ವಿ.ಎಂ, ಪ್ರಯೋಗ ಶಾಲಾ ತಂತ್ರಜ್ಞರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858

10. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂದಿ ಪರ್ಗಡವರು ಹಡೆಯುತ್ತಿರುವ ಮಾಸಿಕ ವೇತನದ ವಿವರಗಳು:

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶೈಲೆ	ಮೂಲ ವೇತನ
1	ಡಾಳ. ಧರ್ಮೇಂದ್ರ ಆ.ಪ್ರೆ(ಸೋ.ನಿ)	8000-13000	9060-00
2	ಶ್ರೀನಿವಾಸ.ವಂ, ಸೀನಿಯರ್ ಬಯಾಲಜಿಸ್ಟ್	5700-10620	5700-00
3	ಮುಟ್ಟೆಮೃ ಮಾನೇಜರ್	4150-7800	6900-00
4	ಹನುಮಂತ ಗೌಡ, ಹಿ.ಅ.ಪ	4150-7800	6750-00
6	ಮರಿಗೌಡ, ಹಿ.ಅ.ಪ	4150-7800	6600-00
8	ಸೋಮಶೇವರ್.ಟೀ.ಆರ್, ಹಿ.ಅ.ಪ	4150-7800	7200-00
11	ಮುಟ್ಟೆವಿರಣ್ಣ .ಆರ್.ಪ್ರ.ದ.ಸ	3850-7050	4825-00
12	ಬಾಲರಾಜನ್.ಹಿ, ಕಿ.ಅ.ಪ	3300-6300	4700-00
13	ಮಂಶಿಶಂಕರ್.ಎ, ಕಿ.ಅ.ಪ	3300-6300	3375-00
14	ಮುತ್ತಯ್ಯ, ಕಿ.ಅ.ಪ	3300-6300	3850-00
15	ಸಿದ್ದಯ್ಯ.ಡಿ.ಎಸ್, ಕಿ.ಅ.ಪ	3300-6300	5200-00
16	ವೆಂಕಟೇಶ್.ಬಿ, ಕಿ.ಅ.ಪ	3300-6300	5850-00
18	ಸಂಜೀವ್ ಮೂತ್ರಿ.ಎಂ, ದ್ವಿ.ದ.ಗು	3000-5450	3150-00
19	ರೆಚಲ್ ಎಸ್.ಜೆ, ಬೆರಳಜ್ಞಗಾರರು	3000-5450	4150-00
20	ದೂಡ್ಯಾ.ಹೆಚ್.ಎನ್,ಹೆಡ್.ಗ್ರಾಂಗ್ ಮಾನ್	2600-4350	4150-00
21	ದೂರ್ಮೇ.ಎಂ, ಹೆಡ್.ಗ್ರಾಂಗ್ ಮಾನ್	2600-4350	3950-00
22	ನಂಗಾಧರಪ್ಪ, ಹೆಡ್.ಗ್ರಾಂಗ್ ಮಾನ್	2600-4350	4550-00
23	ಹನುಮಂತರಾಯಪ್ಪ, ಹೆಡ್.ಗ್ರಾಂಗ್ ಮಾನ್	2600-4350	4550-00
24	ಜಾನಕಿರಾಮ್, ಹೆಡ್.ಗ್ರಾಂಗ್ ಮಾನ್	2600-4350	4550-00
25	ಕುಲಶೇವರನ್.ಆರ್, ಹೆಡ್.ಗ್ರಾಂಗ್ ಮಾನ್	2600-4350	4550-00
26	ಕುಮಾರ್.ಎಂ, ಹೆಡ್.ಗ್ರಾಂಗ್ ಮಾನ್	2600-4350	4150-00
27	ಮಾರಯ್ಯ.ಬಿ, ಹೆಡ್.ಗ್ರಾಂಗ್ ಮಾನ್	2600-4350	4150-00
28	ನಾಗನ್.ಎನ್, ಹೆಡ್.ಗ್ರಾಂಗ್ ಮಾನ್	2600-4350	4550-00
29	ನರಸಿಂಹಮೂತ್ರಿ, ಹೆಡ್.ಗ್ರಾಂಗ್ ಮಾನ್	2600-4350	4550-00
30	ಪಾಂಡುರಂಗ್.ಬಿ.ಜಿ, ಹೆಡ್.ಗ್ರಾಂಗ್ ಮಾನ್	2600-4350	4550-00
31	ಪಿಳಿಪ್ಪೆ.ಎನ್.ಕೆ, ಹೆಡ್.ಗ್ರಾಂಗ್ ಮಾನ್	2600-4350	4550-00
32	ರಂಗನ್ನಾಮಿ, ಹೆಡ್.ಗ್ರಾಂಗ್ ಮಾನ್	2600-4350	4550-00
33	ಸ್ಯಾಮಾನ್, ಹೆಡ್.ಗ್ರಾಂಗ್ ಮಾನ್	2600-4350	4150-00
34	ತಿಮ್ಮೇಗೌಡ.ಬಿ, ಹೆಡ್.ಗ್ರಾಂಗ್ ಮಾನ್	2600-4350	4150-00
36	ಯಂಗಮ್ ರಾಜು.ಎಂ, ಹೆಡ್.ಗ್ರಾಂಗ್ ಮಾನ್	2600-4350	4150-00
37	ಬಾಬು.ಎಂ, ಇನ್ ಸೆಕ್ಟ್ ಕಲೆಕ್ಟರ್	2775-4950	4700-00
38	ಧನಲಕ್ಷ್ಮಿ, ನಾಲ್ಕನೆ ದಜ್ಞ ನೌಕರರು	2500-3850	2850-00
39	ಕುಮಾರ್.ಹೆಚ್, ನಾಲ್ಕನೆ ದಜ್ಞ ನೌಕರರು	2500-3850	2650-00
40	ಲಕ್ಷ್ಮೀ, ನಾಲ್ಕನೆ ದಜ್ಞ ನೌಕರರು	2600-4350	3450-00
41	ಮಾದೇಗೌಡ, ನಾಲ್ಕನೆ ದಜ್ಞ ನೌಕರರು	2600-4350	2850-00
42	ಶಿವನಂಜಪ್ಪ, ನಾಲ್ಕನೆ ದಜ್ಞ ನೌಕರರು	2600-4350	3375-00
44	ಸುಸ್ಕೆ ಮೇರಿ, ನಾಲ್ಕನೆ ದಜ್ಞ ನೌಕರರು	2600-4350	4050-00
45	ಮೋಹನ್ ವೇಲು.ಆರ್, ನಾಲ್ಕನೆ ದಜ್ಞ ನೌಕರರು	2600-4350	3075-00
46	ಕುಮಾರ್ ಸ್ನಾಮಿ.ವಿ.ಎಂ, ಪ್ರಯೋಗ ಶಾಲಾ ತಂತ್ರಜ್ಞರು	4150-8400	7400-00

11. 2005–06 ನೇ ಯಾವ ಅಯವ್ಯಯದಲ್ಲಿ ಲೇಕ್ ಶೀಫ್ಸ್‌ಕೆಯಡಿಯಲ್ಲಿ ನಿಗದಿಪಡಿಸಲಾದ ಅನುದಾನ ವಿವರ:-  
ಈ ಕಳೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.
12. ಹೆಚ್ಚಿಕೆ ಮಾಡಲಾದ ಮೊಬಿಲಿಗಳನ್ನೆಲ್ಲಾಗೂ ಉಂಟು, ಸಹಾಯಕರೆನ್ನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :–
- ಈ ಕಳೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.
13. ಅದು ನೀಡಿರುವ ರಿಯಾಲಿಟಿಗಳನ್ನು ಅನುಮತಿ ಪಡ್ಡಣಿಸುವುದು ಅಥವಾ ಅಧಿಕಾರಿ ಪಡ್ಡಣಿಸುವುದು ಪಡೆಯುವುದರ ವಿವರಗಳು :–  
ಈ ಕಳೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.
14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್‌ನ ರೂಪಕ್ಕೆ ಪರಿಪರ್ವತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು :–
- ಈ ಕಳೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.
15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಯಗಳನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸ ಸಮಯವನ್ನೆಲ್ಲಾಗೂ ಉಂಟಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯದ ವಿವರಗಳು :–
- ಇಲ್ಲ.
16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದಸಾಮ ಮತ್ತು ಇತರೆ ವಿವರ :–
- ಡಾ. ಎ.ಆರ್.ಪ್ರಸನ್ನ, ಆರೋಗ್ಯ ಪ್ರೋಥಿಕಾರಿ, ಸೋಳ್ಳೆ ನಿಯಂತ್ರಣ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
17. ನಿಯಮಿತ ಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸ ತಕ್ಷದ್ದು ಮತ್ತು ಆ ತರುವಾಯ ಪ್ರತಿ ಘಟನೆ ಈ ಪ್ರಕಟಣೆಗಳನ್ನು ಅಂದಿನ ವರ್ಷದಲ್ಲಿ ಪರಿಷ್ಕರಿಸ ತಕ್ಷದ್ದು :–
- ಕ್ರಮ ಕ್ಷೇಗೋಳಿಲಾಗುವುದು.

# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಆರೋಗ್ಯ ವೈದ್ಯಕಿಕಾರ್ಥಿ(ಸೊಳ್ಳಿ ನಿಯಂತ್ರಣ) ವಲಯ ಕಳೆರಿ  
ಮಾಹಿತಿ ರಹಸ್ಯ ಕಾರ್ಯ 2005 ಸೆಕ್ವನ್ಸ್ 4 ರ ಅನ್ಯಯ ಪ್ರಕಟಣ

2. ಅರ್ಮೋಗ್ಯ ವೈದ್ಯಾಧಿಕಾರಿ(ನೋ.ನಿ) ವಿಭಾಗದ ಕಾರ್ಯಗಳು ಮತ್ತು ಕೆಂಪ್ಯಾಗಳು:-

ಕರ್ಣಾಟಕ ಸರ್ಕಾರ (ನೋ.ನಿ) ಕರ್ಣಾಟಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸವ್ಯಾಪ್ತ ಅಸ್ತ್ರೀ ಕಾಂಪೌಂಡ್ ಎನ್.ಜೆ.ಪಿ.ರಸ್ತೆ ಬೆಂಗಳೂರು -560002

**ರಚನೆ :-** ಆಯುಕ್ತರು

## ଆରୋଗ୍ନ୍ୟଧିକାରିଙ୍କ

ఆయోగ్య వ్యవాధికారి(సొ.ని)  
సినియర్ బయాలజిస్ట్  
వ్యవస్థాపకరు.

## ಹಿರಿಯ ಆರ್ಥೋಗ್ನಿ ಪರಿವೀಕ್ಷಕರು

ಪ್ರಥಮ ದಜ್ಞ  
ಸ್ಕಾಯಕರು

ದ್ವಿತೀಯ ದಜೆ ಚಾಲಕರು

## ಕೆರಿಯ ಅರ್ಥಾಗ್ನಿ ಪರಿವೀಕ್ಷಕರು

ಶುಚಿಗಾರರು

4ನೇ ದಿನ್ನೆ ನೋಕರರು

## ಕಾರ್ಯಗಳು ಮತ್ತು ಕರ್ತವ್ಯಗಳು:-

- 1) ଅରୋଗ୍ୟ ପ୍ରେଦ୍ୟାଧିକାରିଗଳୁ(ସୌ.ନି):- ବୃକ୍ଷତରେ ବେଂଗଲୁରୁ ମୁକାନ୍ତର ପାଲିକ୍ୟ ଅରୋଗ୍ୟ ପ୍ରେଦ୍ୟାଧିକାରିଗଳ ବ୍ୟାପ୍ତିଯିଲ୍ଲ କୈନ୍ତେଜୁପ ସ୍ମୋଲ୍ ନିଯଂତ୍ରଣ କାଯ୍ୟକ୍ରମଦ ମୁଗ୍ଧଦର୍ଶନ ମୁକ୍ତ ମେଲୁସ୍ତଵାରି ହାନୀ ପରିବ୍ରକ୍ଷଣ ଅଳଦରେ କେଣ୍ଟନାଶକ ସିଂପଡ଼ିସ୍ତବିକେ, ଧୂମିକରଣ, ପରଦ ପ୍ରେ, ଜ୍ୟୋତିକ ନିଯଂତ୍ରଣ, ଏ.ଏଲ୍. ଓ.କାର୍ପ୍, କେଣ୍ଟଶାସ୍ତ୍ର ଅଧ୍ୟୟନଗଳନ୍ତୁ ପରିଶୀଳନୁପୁରୁଦୁ. କଥେରି ସିବ୍ବଂଦିଗଳ ନେବାମୁସ୍ତକଗଳ ନିର୍ବକରଣ, ବ୍ୟାପ୍ତିବାଦେ କାଯ୍ୟ, କାଲାନୁକାଳକେ ଆଧିକ ନୌଲଭ୍ୟଗଳନ୍ତୁ ମୁଂଜୁରୁ ମୋଦୁପୁରୁ. କାଲାନୁକାଳକେ ନାର୍ତ୍ତଜନିକର ଦୂରୁଗଳନ୍ତୁ ନିବାରିସି ପରଦିଗଳନ୍ତୁ ମେଲାଧିକାରିଗଳିଙ୍କ କଳ୍ପିନୁପୁରୁଦୁ କଞ୍ଚକାଳିରୁତାଦେ.

ఆరోగ్య ప్యేద్యాధికారి(సో.ని) కట్టిరియ సంఘంలి మేల్విజారణి వలయదలీ కాయ్స నివ్వించిన సుత్తిరువ ఎల్లా నౌకరులుగళ మేల్విజారణి మత్తు నియంత్రణ కె.ఎ.సి కాయ్ద కాగూ కె.సి.ఎస్.ఆర్ నల్లి ప్రదత్తవాద ఎల్లా అధికారిగళు, మేలాధికారిగళ ఆదేశదంతి కటవ్య నివ్వించినపుదు.

## 2) ಹಿರಿಯ ಜೀವ ಶಾಸ್ತ್ರಜ್ಞರು:-

- ಇವರು ಕೇಟೆ ಸಂಗ್ರಹ ಕಾರರಿಗೆ ವಯಸ್ಸು ಸೊಳ್ಳಿ ನಿಯಂತ್ರಣದ ನಿಗದಿತ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು.
- ಸ್ಥಳಗಳಿಗೆ ಅನಿರೀಕ್ಷಿತ ಭೇಟೆ ನೀಡಿ ಕೇಟೆ ಸಂಗ್ರಹಕಾರರ ಕೆಲಸ ಕಾರ್ಯಗಳನ್ನು ವಿಶ್ಲೇಷಿಸುವುದು.
- ಪ್ರತಿ ನಿತ್ಯ ಕೇಟೆ ಸಂಗ್ರಹಕಾರರ ದಾಖಾಲಾತಿಗಳನ್ನು ಪರೀಕ್ಷಿಸುವುದು.
- ಅತಿ ಹೆಚ್ಚಾದ ಸೊಳ್ಳಿಗಳ ಪ್ರದೇಶವನ್ನು ವಿಶ್ಲೇಷಿಸಿದ ನಂತರ ಸೊಳ್ಳಿಗಳ ಅಧ್ಯಯನ ನಡೆಸುವುದು.
- ಮಲೇರಿಯಾ, ಮತ್ತು ಡೆಂಗೂ ರೋಗ ವರದಿಯಾಗಿರುವ ಮನೆಗಳಿಗೆ ಮತ್ತು ಮನೆಗಳ ಸುತ್ತು ಮುತ್ತಾ ಜೈವಧಿ ಸಿಂಪಡಣೆ ಮತ್ತು ಧೂಮೀಕರಣ ಮಾಡುವುದಕ್ಕೆ ಆಗ್ರಹ ಮಾಡುವರು.
- ಮಾಸಿಕ ತಾಂತ್ರಿಕ ವರದಿಯನ್ನು ಮೇಲು ಅಧಿಕಾರಿಯವರಿಗೆ ವರದಿಯನ್ನು ಪ್ರತಿ ತಿಂಗಳು ಸಲ್ಲಿಸುತ್ತಾರೆ.
- ಪ್ರತಿ ನಿತ್ಯ ಎ.ಎಲ್.ಎ/ ಎಂ.ಸಿ ಗ್ರಾಂಗ್ ಮ್ಯಾನ್‌ಗಳು ಮತ್ತು ಕೇಟೆ ಸಂಗ್ರಹಕಾರರ ಕೆಲಸದ ಮೇಲೆ ನಿಗಾವಹಿಸುವರು.

## 3) ಹಿರಿಯ ಆರೋಗ್ಯ ಪರಿವೀಕ್ಷಕರು :-

ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಜೀವಶಾಸ್ತ್ರಜ್ಞರು ಸೂಚಿಸಿದಂತೆ ಸೊಳ್ಳಿ ಉತ್ಪತ್ತಿ ತಾಣ ಗುರ್ತಿಸಿ ತಡವಾಗದಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಕೇಟೆ ನಾಶಕ ಸಿಂಪಡಣೆಯಾಗುವಂತೆ ನೋಡಿ ಕೊಳ್ಳುವುದು. ಹಾಗೂ ತನ್ನ ಅಧಿನಿದಲ್ಲಿ ನಿರ್ವಹಿಸುವ ಕಿ.ಆ.ಪ ಮತ್ತು ಇತರೆ ಸಿಬ್ಬಂದಿಗಳ ಕಾರ್ಯ ಲೋಪವಾದಲ್ಲಿ ಇವರನ್ನು ಹೊಣೆಗಾರನ್ನಾಗಿ ಮಾಡಲಾಗುವುದು

## 4) ಕಿರಿಯ ಆರೋಗ್ಯ ಪರಿವೀಕ್ಷಕರು :-

ಆ.ಪ್ರೈ(ಸೋ.ನಿ) ಮತ್ತು ಹಿ.ಆ.ಪ ರವರ ಸೂಚನೆ ಆದೇಶಗಳನ್ನು ಪಾಲಿಸುವುದು. ಎ.ಎಲ್.ಎ ಗ್ರಾಂಗ್ ಮ್ಯಾನ್ ಮೇಲ್ವಿಚಾರಕೆ, ತಮ್ಮ ವಾರ್ಡ್‌ಗೆ ಸಂಬಂಧಪಟ್ಟ ಸ್ಪಷ್ಟತಾ ಕಾರ್ಯದ ನಿರ್ವಹಣೆ.ಎಲ್.ಎ ಗ್ರಾಂಗ್ ಮ್ಯಾನ್ ಹಾಜರಾತಿಯನ್ನು ಬೇಳಿಗೆ 6-30 ಮತ್ತು 10-30 ಮತ್ತು ಮಧ್ಯಾಹ್ನ 1-30ಕ್ಕೆ ತೆಗೆದುಕೊಳ್ಳುವುದು. ಎ.ಎಲ್.ಎ ಗ್ರಾಂಗ್ ಮ್ಯಾನ್ ಸಂಬಂಧಪಟ್ಟ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತಂತೆ ಗಮನ ಹರಿಸುವುದು. ಸಾರ್ವಜನಿಕರ ದೂರುಗಳನ್ನು ನಿರಾರಿಸುವುದು.

## 5) ಸುರೇಶ್, ವೃಷಣ್ಣಪಕರು :- ಕಳೆರಿಯ ಸಿಬ್ಬಂದಿಗಳ ಮೇಲ್ವಿಚಾರಣೆಯ ಉಸ್ತುವಾರಿ ನೋಡಿಕೊಳ್ಳುವುದು.

## 6) ಶ್ರೀಮತಿ.ಫರ್ಮಿದಾ ಬೇಗಂ, ಪ್ರಥಮ ದಜ್ರೆ ಗುಮಾಸ್ತರು:- ಕಳೆರಿ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವುದು.

## 7) ಘೃಣಾ ರಾವ್, ದ್ವಿತೀಯ ದಜ್ರೆ ಗುಮಾಸ್ತರು:-

ಎ.ಎಲ್.ಎ ಗ್ರಾಂಗ್ ಮ್ಯಾನ್ ಬಟ್ಟವಾಡೆ, ಸೇವಾಮಸ್ತಕಗಳ ನಿರ್ವಹಣೆ, ರಸೀದಿ ಮಸ್ತಕ ನಿರ್ವಹಣೆ, ನಗದು ಮಸ್ತಕ ನಿರ್ವಹಣೆ, ಸಿಬ್ಬಂದಿ ವರ್ಗದವರ ಬಟ್ಟವಾಡೆ, ಕಳೆರಿಗೆ ಸಂಬಂಧಪಟ್ಟ ಇತರೆ ಕೆಲಸ ಕಾರ್ಯಗಳ ನಿರ್ವಹಣೆ. ಆರೋಗ್ಯ ವೈದ್ಯಾಧಿಕಾರಿಗಳು ಸೂಚಿಸುವಂತಹ ಕಾರ್ಯಗಳ ನಿರ್ವಹಣೆ.

## 8) ಸಂಜೀವ್ ಮೂರ್ತಿ, ದ್ವಿತೀಯ ದಜ್ರೆ ಗುಮಾಸ್ತರು :-

ಎ.ಎಲ್.ಎ ಗ್ರಾಂಗ್ ಮ್ಯಾನ್ ಬಟ್ಟವಾಡೆ, ಸೇವಾಮಸ್ತಕಗಳ ನಿರ್ವಹಣೆ, ರಸೀದಿ ಮಸ್ತಕ ನಿರ್ವಹಣೆ, ನಗದು ಮಸ್ತಕ ನಿರ್ವಹಣೆ, ಸಿಬ್ಬಂದಿ ವರ್ಗದವರ ಬಟ್ಟವಾಡೆ, ಕಳೆರಿಗೆ ಸಂಬಂಧಪಟ್ಟ ಇತರೆ ಕೆಲಸ ಕಾರ್ಯಗಳ ನಿರ್ವಹಣೆ. ಆರೋಗ್ಯ ವೈದ್ಯಾಧಿಕಾರಿಗಳು ಸೂಚಿಸುವಂತಹ ಕಾರ್ಯಗಳ ನಿರ್ವಹಣೆ.

- 9) ಬೆರಳಬ್ಜಗಾರರು : ಅಧಿಕಾರಿಗಳು ಸೂಚಿಸಿದ ಪತ್ರಗಳು, ಕಣ್ಣೀರಿ ಕಡತಗಳನ್ನು ಟೈಪ್ ಮಾಡುವುದು  
ಇತರೆ ಟಿಪ್ಪಣಿಗಳನ್ನು ಸಿದ್ಧಪಡಿಸುವುದು.
- 10) ಮಟ್ಟನ್ನಾಮಿ, ಭಾಲಕರು:- ನದರಿಯವರು ನಮಸ್ಕಾರಕ ಪ್ರದೇಶಗಳಲ್ಲಿ ಕಾರ್ಯ ಅಧ್ಯಯನ ಮಾಡಲು  
ಅಧಿಕಾರಿಗಳನ್ನು  
ಕರೆದುಕೊಂಡು ಹೋಗುವುದು ಹಾಗೂ ವಾಹನದ ಗುಣಮಟ್ಟ ಕಾಪಾಡಿಕೊಳ್ಳುವುದು.
- 11) ಶುಭಿಗಾರರು :- ಭಾಲಕರುಗಳಿಗೆ ಸಹಾಯಕರಾಗಿರುವುದು.

## 12) ಎ.ಎಲ್.ಎ ಗ್ರಾಂ ಮ್ಯಾನ್‌:-

ಪ್ರತಿ ನಿತ್ಯ ತಮಗೆ ವಹಿಸಲಾದ ಬ್ಲಾಕ್‌ಗಳಲ್ಲಿ ಸ್ವಚ್ಚತಾ ಕಾರ್ಯವನ್ನು ನಿರ್ವಹಣೆ ಮಾಡುವುದು. ದೂಡ್ಕ  
ಮೋರಿಗಳಲ್ಲಿ ಕಸಗಳನ್ನು ಮೇಲೆತ್ತುವುದು ಹಾಗೂ ಮೋರಿ ನೀರನ್ನು ಸರಾಗವಾಗಿ ಹೋಗಲು ಅನುಕೂಲ  
ಮಾಡುವುದು. ಕೆ.ಆ.ಪ ಹಿ.ಆ.ಪ ಮತ್ತು ಆ.ಫ್ರೆ(ಸೋ.ನಿ) ರವರ ಸೂಚನೆ ಸಲಹೆ ಮತ್ತು ಆದೇಶದಂತೆ  
ಕಾರ್ಯನಿರ್ವಹಿಸುತ್ತಿರುವುದು. ಸಾರ್ವಜನಿಕರು ಸ್ಥಳದಲ್ಲಿ ತಿಳಿಸುವ ದೂರುಗಳನ್ನು ನಿರಾರಿಸುವುದು.

## 13) ನಾಲ್ಕನೇ ದಜ್‌ ನೌಕರರು :-

ಧನಲಷ್ಟ್, ನಾಲ್ಕನೇ ದಜ್‌ ನೌಕರರು  
ಕುಮಾರ್.ಹೆಚ್, ನಾಲ್ಕನೇ ದಜ್‌ ನೌಕರರು  
ಲಾಕ್ ಮ್ಯಾ, ನಾಲ್ಕನೇ ದಜ್‌ ನೌಕರರು  
ಮಾದೇರ್ನೋಡ್, ನಾಲ್ಕನೇ ದಜ್‌ ನೌಕರರು  
ಶಿವನಂಜಪ್ಪೆ, ನಾಲ್ಕನೇ ದಜ್‌ ನೌಕರರು  
ಶ್ರೀನಿವಾಸ ಮೂರ್ತಿ, ನಾಲ್ಕನೇ ದಜ್‌ ನೌಕರರು  
ಸುಸ್ಕೆ ಮೇರಿ, ನಾಲ್ಕನೇ ದಜ್‌ ನೌಕರರು  
ಕಣ್ಣೀರಿ ಸಿಬ್ಬಂಧಿ ವರ್ಗದವರು ಸೂಚಿಸುವ ಕೆಲಸ ಕಾರ್ಯಗಳನ್ನು ಮಾಡುವುದು. ಟಿಪಾಲುಗಳನ್ನು ವಿವಿಧ  
ಕಣ್ಣೀರಿಗಳಿಗೆ ವಿಲೇವಾರಿ ಮಾಡುವುದು. ಕಣ್ಣೀರಿಯನ್ನು ಮೇಜು ಸುರಿಗಳನ್ನು ಸ್ವಚ್ಚವಾಗಿರ್ಪಿಸೋಳ್ಳುವುದು.  
ಕಣ್ಣೀರಿಯನ್ನು ಕಾವಲು ಕಾಯುವುದು.

## 3. ಮೇಲ್ಮೈಜಾರಣೆ ಮತ್ತು ಜವಾಬ್ದಾರಿಗಳನ್ನೆಲ್ಲಾಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸು ಮಾನದಂಡಗಳು:-

ಯಾವುದೇ ವಿಷಯಕ್ಕೆ ಸಂಬಂಧಪಟ್ಟಿಂತೆ ಅವಶ್ಯಕತೆ ಇರುವ ಎಲ್ಲಾ ದಾಖಲಾತಿಗಳನ್ನು ಮರಿಶೀಲನೆ ಮಾಡಿ  
ಮತ್ತು ದಾಖಲಾತಿಗಳನ್ನು ಪಡೆದು ಕಾನೂನಿನ ಚೌಕಟ್ಟಿನಲ್ಲಿ ಅಲ್ಲದೆ ಕೆ.ಎಂ.ಸಿ ಕೆ.ಸಿ.ಎನ್.ಆರ್ ನಿಯಾಮವಳಿ  
ಪ್ರಕಾರ ನೀಡಲಾಗಿರುವ ಜವಾಬ್ದಾರಿಗಳನ್ನು ಅರಿತುಕೊಂಡು ಸಾರ್ವಜನಿಕರಿಗೆ ಮತ್ತು ಸಂಸ್ಥೆಗೆ ಉತ್ತಮ ಸೇವೆ  
ನೀಡುವಲ್ಲಿ ತೀರ್ಮಾನ ಕೈಗೊಳ್ಳುವ ಕ್ರಮವನ್ನು ಅನುಸರಿಸಲಾಗುವುದು.

## 4. ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-

ಕೆ.ಸಿ.ಎನ್.ಆರ್ ಮತ್ತು ಕೆ.ಎಂ.ಸಿ ಕಾರ್ಯೀಯಡಿಯಲ್ಲಿ ನಿಗದಿಪಡಿಸುವ ಮಾನದಂಡಗಳು ಹಾಗೂ ಮಾನ್ಯ  
ಆಯುಕ್ತರು, ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುತ್ತದೆ.

## 5. ಅದರ ಕಾರ್ಯವನ್ನು ನೀರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೋಧಿಗಳು ಬಳಸುವ ವಿನಿಯಮಗಳು, ಅನುಸೂಚಿಗಳು, ಕೈಖಿಡಿಗಳು ಮತ್ತು ದಾಖಲೆಗಳು :-

ಕೆ.ಸಿ.ಎನ್.ಆರ್ ಕೆ.ಎಂ.ಸಿ ಮತ್ತು ಮೇಲಾಧಿಕಾರಿಗಳ ಸುತ್ತೋಲೆಗಳು.

## 6. ಇಲಾಖೆ ಹೊಂದಿರುವ ದ್ವಾರಾ ಪ್ರಾಣಿ :-

ನಾಕ್ಕಿ ಮಸ್ತಕ, ಹಾಜರಾತಿ ಮಸ್ತಕ, ನಾದಿಲ್ಲಾರ ಬಿಲ್ಲಿನ ವಿಷಯವಹಿಗಳು, ಕಿರ್ದಿಮಸ್ತಕ, ಬಟ್ಟವಾಡೆ ಮಸ್ತಕ,(ಕಣ್ಣೀರಿಗೆ ಸಂಬಂಧಪಟ್ಟಿಂತೆ ಪಡೆಯಲಾಗುವ ಪ್ರತಿವಸ್ತುಗಳನ್ನು ಲೇಖಿಸ್ಕೆ ತೆಗೆದುಕೊಳ್ಳಲು) ವ್ಯವಸ್ಥೆಯ

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಲೋಚಿಸಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂತೆ ಯಾವುದೇ ವ್ಯವಸ್ಥೆಯ ವಿವರಗಳು:-

ಕೆ.ಎಂ.ಸಿ ಕಾರ್ಯೀಯ ಅನ್ವಯ ಕಾರ್ಯನೀತಿ ರಚನೆ ಯಾಗಿದ್ದು, ಅದರಂತೆ ಹಾಗೂ ಮೇಲಾಧಿಕಾರಿಗಳ ಸೂಚನೆ ಸಲಹಿಗಳಂತೆ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಗಳಲ್ಲಿ ಸಾರ್ವಜನಿಕರೆ ನೇರವಾಗಿ ಭಾಗವಹಿಸದೆ ಇದ್ದರೂ ಇವರ ಹರವಾಗಿ ನಗರ ಪಾಲಿಕೆ ಸದಸ್ಯರುಗಳು ಕಾರ್ಯನಿರ್ವಹಿಸುತ್ತಾರೆ.ಇವರುಗಳು ಮೇಲ್ವಿಚಾರಣೆ ಮಾಡುವುದರ ಜೊತೆಗೆ ಸಲಹೆ ಸೂಚನೆಗಳನ್ನು ಸಹ ನೀಡುತ್ತಿದ್ದು, ಅದರಂತೆ ಅಧ್ಯಾತ್ಮಿಕ ಮೇರೆಗೆ ಗಣನೆಗೆ ತೆಗೆದು ಕೊಳ್ಳಲಾಗುತ್ತದೆ.

ವಾರ್ಷಿಕ ಮಟ್ಟದಲ್ಲಿ ವಾರ್ಷಿಕ ಕರ್ಮಿಯೆ ಸದಸ್ಯರುಗಳನ್ನು ನೇಮುಕ ಮಾಡಲಾಗಿದ್ದು, ಪ್ರತಿ ಮಾಹೆ ಸಭೀಯನ್ನು ಏರ್ಪಡಿಸಿ ಸಾರ್ವಜನಿಕರ ಕೆಲಸ ಕಾರ್ಯಗಳ ಬಗ್ಗೆ ಸಮಲೋಚಿಸಿ ಮಾಡಲಾಗುತ್ತಿದೆ. ಅಲ್ಲದೆ ಸಾಮಾಜಿಕ ಕಳಕಳಿ ಹೊಂದಿರುವ ಉತ್ತಮ ವ್ಯಕ್ತಿಗಳನ್ನು ಗುರುತಿಸಿ, ಶುಚಿಪುತ್ರರೆಂಬ ರೆಸರನ್ನು ನೀಡಿ ಅವರುಗಳು ಸಹ ಸ್ವಚ್ಚತಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವಂತೆ ಹಾಗೂ ಸಾರ್ವಜನಿಕರ ಕುಂಡು ಕೊರತೆಗಳನ್ನು ಗುರುತಿಸಿ ಸಂಸ್ಥೆಯ ಮೂಲೀನ ಬಗೆಹರಿಸುವ ಹರಿತಂತೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿಯಾಗಿ ಸಂಸ್ಥೆಯನ್ನೊರ್ಧರುಗಳೇಲ್ಲದೆ ಸಾರ್ವಜನಿಕರ ಸಹಾಯ ದೊಂದಿಗೆ ಉತ್ತಮ ರೀತಿಯಲ್ಲಿ ಆರೋಗ್ಯ ಇಲಾಖೆ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತದೆ.

8. ಮಂಡಳಿಗಳು, ಮರಿಷತ್ತುಗಳು, ಸಮಿತಿಗಳು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇವರು ಅಥವಾ ಹೆಚ್ಚು ವ್ಯಕ್ತಿಗಳನೊಳಗೊಂಡ ಮಂಡಳಿಗಳ ಪರಿಷತ್ತುಗಳ ಸಮಿತಿಗಳ ಮತ್ತು ಇತರ ನಿಕಾಯಗಳ ಸಭೀಗಳು ಸಾರ್ವಜನಿಕರೊಂದಿಗೆ ಮುಕ್ತಾಯುವಾಗಿರುತ್ತವೇಯೇ ಅಥವಾ ಅಂತಹ ಸಭೀಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೇಯೇ ಎಂಬುವುದರ ವಿವರ ಪಟ್ಟಿ :-

ಅನ್ವಯಿಸುವುದಿಲ್ಲ:-

9. ಅರ್ಮೋಗ್ ವೈದ್ಯಾಧಿಕಾರಿ(ಸೊ.ನಿ) ಪಲಯದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ಧೇಶಿಕೆ:-

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಳೆಗೆ ವಿಳಾಸ	ದೂರವಾಣಿ ಸಂಖ್ಯೆ
1	ಡಾ.ಎ.ಆರ್.ಪ್ರಸನ್ನ, ಆ.ವೈ(ಸೊ.ನಿ)	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
2	ಶ್ರೀನಿವಾಸ.ಎಂ, ಸೇನಿಯರ್ ಬಯಾಲಜಿಸ್ಟ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
3	ಸುರೇಶ, ಮೃಜನ್ ಸೇಜರ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
4	ಹನುಮಂತ ಗೌಡ, ಹಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
5	ಸಿ.ಬ.ಜಗದಿಶ, ಹಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
6	ಮರಿಗೌಡ, ಹಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
7	ರಾಮಕೃಷ್ಣ, ಹಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
8	ಸೋಮಶೇಖರ್.ಟಿ.ಆರ್, ಹಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
9	ಶ್ರೀನಿವಾಸಲು, ಹಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
10	ಘರೀಧಾ ಬೇಗಂ.ಎಂ, ಪ್ರದ.ಸ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
11	ಪುಟ್ಟವಿರಣ್ ಆರ್.ಪ್ರದ.ಸ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
12	ಬಾಲರಾಜನ್.ಪಿ ಕಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
13	ಮಣಿಶಂಕರ್.ವ, ಕಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
14	ಮುತ್ತಯ್ಯ, ಕಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
15	ಸಿದ್ದಯ್ಯ.ಡಿ.ಎಸ್, ಕಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
16	ವೆಂಕಟೇಶ್.ಬಿ, ಕಿ.ಅ.ಪ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
17	ಪ್ರಕಾಶ್ ರಾವ್.ಎ.ದ್ವಿದ.ಗು	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
18	ಸಂಜೀವ್ ಮೂರ್ತಿ.ಎಂ, ಎಸ್.ಡಿ.ಸಿ	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
19	ರೆಚಲ್ ಎಸ್.ಜಿ.ಟೀಪಿಸ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
20	ದೂಡ್ಯಾಯ್ ಹೆಚ್.ಎನ್, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
21	ದೂರ್ಯಾ.ಎಂ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
22	ಗಂಗಾಧರಪ್ಪ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
23	ಹನುಮಂತರಾಯಪ್ಪ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
24	ಜಾನಕಿರಾಮ್, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
25	ಕುಲಶೇಖರನ್.ಆರ್, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
26	ಕುಮಾರ್.ಎಂ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
27	ಮಾರಯ್ಯಾ.ಬಿ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
28	ನಾಗನ್.ಎನ್, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
29	ನರಸಿಂಹಮೂರ್ತಿ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
30	ಪಾಂಡುರಂಗ.ಬಿ.ಜಿ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
31	ಪಿಳ್ಳಪ್ಪ.ಎಸ್.ಕೆ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
32	ರಂಗಸ್ವಾಮಿ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
33	ಸ್ವೇಮಾನ್, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
34	ತಿಮ್ಮೇಗೌಡ.ಬಿ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
35	ವೆಂಕಟ್ ಸ್ವಾಮಿ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
36	ಯಂಗಮ್ ರಾಜು.ಎಂ, ಹೆಡ್‌ಗ್ರಾಂಗ್ ಮೃಜನ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
37	ಬಾಬು.ಎಂ, ಇನ್ ಸೆಕ್ಟ್ ಕಲೆಕ್ಟರ್	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
38	ಧನಲಕ್ಷ್ಮಿ, ನಾಲ್ಕನೆ ದಜೆ ನೌಕರರು	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858
39	ಕುಮಾರ್.ಹೆಚ್, ನಾಲ್ಕನೆ ದಜೆ ನೌಕರರು	ಆ.ವೈ(ಸೊ.ನಿ)ದಾಸಪ್ಪ ಆಸ್ಟ್ರೇಲಿಯನ್ ಆವರಣ	22975858

40	ಲಕ್ಷ್ಮೀ, ನಾಲ್ಕನೆ ದರ್ಜೀ ನೋಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858
41	ಮಾದೇಗೌಡ, ನಾಲ್ಕನೆ ದರ್ಜೀ ನೋಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858
42	ಶಿವನಂಜಪ್ಪ, ನಾಲ್ಕನೆ ದರ್ಜೀ ನೋಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858
43	ಶ್ರೀನಿವಾಸ ಮೂರ್ತಿ, ನಾಲ್ಕನೆ ದರ್ಜೀ ನೋಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858
44	ಸುಸ್ಯೇ ಮೇರಿ, ನಾಲ್ಕನೆ ದರ್ಜೀ ನೋಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858
45	ಮೋಹನ್ ವೇಲು.ಆರ್, ನಾಲ್ಕನೆ ದರ್ಜೀ ನೋಕರರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858
46	ಕುಮಾರ್ ಸ್ಯಾಮಿ.ವಿ.ಎಂ, ಪ್ರಯೋಗ ಶಾಲಾ ತಂತ್ರಜ್ಞರು	ಆ.ಪ್ರೇ(ಸೊ.ನಿ)ದಾಸಪ್ಪ ಆಸ್ತಿತ್ವ ಆವರಣ	22975858

10. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಭ್ಯಂದಿ ವರ್ಗದವರು ಹಡೆಯುತ್ತಿರುವ ಮಾಸಿಕ ವೇತನದ ವಿವರಗಳು:

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲ ವೇತನ
1	ಡಾ॥.ಆರ್.ಪ್ರಸನ್ನ, ಆ.ವೈ(ಸೋ.ನಿ)	8000-13000	9060-00
2	ಶ್ರೀನಿವಾಸ.ವಂ, ಸೀನಿಯರ್ ಬಯಾಲಜಿಸ್ಟ್	5700-10620	5700-00
3	ಸುರೇಶ, ಮ್ಯಾನೆಜರ್	4150-7800	6900-00
4	ಹನುಮಂತ ಗೌಡ, ಹಿ.ಅ.ಪ	4150-7800	6750-00
5	ಸಿ.ಉ.ಜಗದಿಶ, ಹಿ.ಅ.ಪ	4150-7800	4250-00
6	ಮರಿಗೌಡ, ಹಿ.ಅ.ಪ	4150-7800	6600-00
7	ರಾಮಕೃಷ್ಣ, ಹಿ.ಅ.ಪ	4150-7800	4250-00
8	ಸೋಮಶೇವರ್.ಟಿ.ಆರ್, ಹಿ.ಅ.ಪ	4150-7800	7200-00
9	ಶ್ರೀನಿವಾಸಲು, ಹಿ.ಅ.ಪ	4150-7800	4250-00
10	ಫಾರುಧಾ ಬೇಗಂ.ವಂ, ಪ್ರ.ದ.ಸ	3850-7050	5825-00
11	ಮತ್ತುವಿರಣ್ಣ .ಆರ್.ಪ್ರ.ದ.ಸ	3850-7050	4825-00
12	ಬಾಲರಾಜನ್.ಹಿ, ಕಿ.ಅ.ಪ	3300-6300	4700-00
13	ಮಂಳಿಶಂಕರ್.ವ, ಕಿ.ಅ.ಪ	3300-6300	3375-00
14	ಮುತ್ತಯ್ಯ, ಕಿ.ಅ.ಪ	3300-6300	3850-00
15	ಸಿದ್ದಯ್ಯ.ಡಿ.ಎಸ್, ಕಿ.ಅ.ಪ	3300-6300	5200-00
16	ವೆಂಕಟೇಶ್.ಬಿ, ಕಿ.ಅ.ಪ	3300-6300	5850-00
17	ಪ್ರಕಾಶ್ ರಾವ್, ವ.ಡ್ವಿ.ದ.ನು	3300-6300	4050-00
18	ಸಂಜೀವ್ ಮೂತ್ತಿ.ವಂ, ಡ್ವಿ.ದ.ನು	3000-5450	3150-00
19	ರೆಚಲ್ ಎಸ್.ಜೆ, ಬೆರಳಜ್ಞಗಾರರು	3000-5450	4150-00
20	ದೂಡ್ಯಾ.ಹೆಚ್.ಎನ್, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
21	ದೂರ್ಯೇ.ವಂ, ಹೆಡ್.ಗ್ಯಾಂಗ್ ಮ್ಯಾನ್	2600-4350	3950-00
22	ಗಂಗಾಧರಪ್ಪ, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
23	ಹನುಮಂತರಾಯಪ್ಪ, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
24	ಜಾನಕಿರಾಮ್, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
25	ಕುಲಶೇಖರನ್.ಆರ್, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
26	ಕುಮಾರ್.ವಂ, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
27	ಮಾರಯ್ಯ.ಬಿ, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
28	ನಾಗನ್.ಎನ್, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
29	ನರಸಿಂಹಮೂತ್ತಿ, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
30	ಪಾಂಡುರಂಗ.ಬಿ.ಜಿ, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
31	ಪಿಳಿಪ್ಪೆ.ಎಸ್.ಕೆ, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
32	ರಂಗಸ್ವಾಮಿ, ಹೆಡ್.ಗ್ಯಾಂಗ್ ಮ್ಯಾನ್	2600-4350	4550-00
33	ಸೈಮಾನ್, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
34	ತಿಮ್ಮೇಗೌಡ.ಬಿ, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
35	ವೆಂಕಟಿ ಸ್ವಾಮಿ, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
36	ಯಂಗಮ್ ರಾಜು.ವಂ, ಹೆಡ್.ಗ್ಯಾಂಗ್ ಮ್ಯಾನ್	2600-4350	4150-00
37	ಬಾಬು.ವಂ, ಇನ್ ಸೆಕ್ರೆಟರೀ ಕಾರ್ಪೊರೇಟ್	2775-4950	4700-00
38	ಧನಲಕ್ಷ್ಮಿ ನಾಲ್ಕನೆ ದಜ್ಞೆ ನೌಕರರು	2500-3850	2850-00
39	ಕುಮಾರ್.ಹೆಚ್, ನಾಲ್ಕನೆ ದಜ್ಞೆ ನೌಕರರು	2500-3850	2650-00
40	ಲಕ್ಷ್ಮಿ ನಾಲ್ಕನೆ ದಜ್ಞೆ ನೌಕರರು	2600-4350	3450-00
41	ಮಾದೇಗೌಡ, ನಾಲ್ಕನೆ ದಜ್ಞೆ ನೌಕರರು	2600-4350	2850-00

42	ಶಿವನಂಜಪ್ಪೆ, ನಾಲ್ಕುನೇ ದರ್ಜೆ ನೋಕರರು	2600-4350	3375-00
43	ಶ್ರೀನಿವಾಸ ಮೂರ್ತಿ, ನಾಲ್ಕುನೇ ದರ್ಜೆ ನೋಕರರು	2600-4350	3150-00
44	ಸುನ್ಯೇ ಮೇರಿ, ನಾಲ್ಕುನೇ ದರ್ಜೆ ನೋಕರರು	2600-4350	4050-00
45	ಮೋಹನ್ ಪೈಲು.ಆರ್, ನಾಲ್ಕುನೇ ದರ್ಜೆ ನೋಕರರು	2600-4350	3075-00
46	ಕುಮಾರ್ ಸ್ವಾಮಿ.ವಿ.ಎಂ, ಪ್ರಯೋಗ ಶಾಲಾ ತಂತ್ರಜ್ಞರು	4150-8400	7400-00

11. 2005-06 ನೇ ಯಾವ ಅಯವ್ಯಾಯದಲ್ಲಿ ಲೆಕ್ಕ ಶೀಫೆಕೆಯಡಿಯಲ್ಲಿ ನಿಗದಿಪಡಿಸಲಾದ ಅನುದಾನ ವಿವರ:-

ಈ ಕಟ್ಟೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.

13. ಹಂಚಿಕೆ ಮಾಡಲಾದ ಮೊಬಿಲಿಗಳನ್ನೊಂದು, ಸಹಾಯಕರ್ನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫೆಲಾನುಭವಿಗಳ ವಿವರಗಳು :-

ಈ ಕಟ್ಟೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.

13. ಅದು ನೀಡಿರುವ ರಿಯಾಲಿಟಿಗಳನ್ನು ಅನುಮತಿ ಪಡುಗಳನ್ನು ಅಥವಾ ಅಧಿಕಾರಿ ಪಡುಗಳನ್ನು ಪಡೆಯುವವರ ವಿವರಗಳು:-

ಈ ಕಟ್ಟೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.

14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾರ್ಥಿನ ರೂಪಕ್ಕೆ ಪರಿಪತ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:-

ಈ ಕಟ್ಟೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಯಗಳನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸ ಸಮಯವನ್ನೊಂದಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯದ ವಿವರಗಳು:-

ಇಲ್ಲ.

16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ಇತರೆ ವಿವರ:-

ಡಾ. ಎ.ಆರ್.ಪ್ರಸನ್ನ, ಆರೋಗ್ಯ ವೈದ್ಯಾಧಿಕಾರಿ, ಸೋಳೆ ನಿಯಂತ್ರಣ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

17. ನಿಯಮಿತ ಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸುತ್ತಿರುವ ತಕ್ಷದ್ವು ಮತ್ತು ಆ ತರುವಾಯ ಪ್ರತಿ ವರ್ಷ ಈ ಪ್ರಕಟಿಸಿಗಳನ್ನು ಅಂದಿನ ವರ್ಷಕ್ಕೆ ಪರಿಷ್ಕರಿಸುತ್ತಿರುವುದು :-

ಕ್ರಮ ಕೈಗೊಳ್ಳಲಾಗುವುದು.